



# APS College of Engineering

Somanahalli, Bangalore – 82



(AICTE Approved, VTU Affiliated and NAAC Accredited)

Date: 15/10/2022

## Innovation Ecosystem

### Report on Project Exhibition 2022 held at APS Trust Office

### N.R. Colony, Bangalore

As a part of practicing Innovation among students of Engineering College, there is regular conduction of Project Exhibition every year.

This time it was held in APS Educational Trust, N.R.Colony Bangalore on 25/09/2022 at 10:00 am. The chief guest invited was **Shri. H.R. Sudarshan Reddy**, Director, Regional Office, Visvesvaraya Technological University (VTU), Bangalore.

The participants from final year students of various Engineering Branches were participated in the exhibition. Some of the innovative projects were published in Vijaya Karnataka News Paper. The projects included were Design of Electric Bicycle, 3D Printing Technology for Development of Biodegradable Composite material, Design of Trivision Board and Design of Drone Technology for Agricultural applications. The above projects were awarded in the esteemed presence of **Shri. K.P Narasimhamurthy**, President, APS Educational Trust, and **Dr. A.G. Nataraj**, Principal, APS College of Engineering, Bangalore.

All Heads of the Department and staff participated in this event and at the end of the session best projects were awarded for further encouragement to students and staff community.



# ACHARYA PATHASALA EDUCATIONAL TRUST

**Estd: 1935 (A Registered Public Trust)**  
N R Colony, Bengaluru - 560019



*Hearty Welcome to*

## PROJECTS EXHIBITION 2022

**A P S College of Engineering**

Celebrating **25 years** of Glorious Service in Technical Education and **Accredited by NAAC**




 **25-09-2022**  **10:00 am**  
Sunday

 **Narmadabai Auditorium**  
A P S Educational Trust Campus, N R Colony, Bengaluru

## Invitation of Project Exhibition 2022



Presence of **Shri. Sudarshan Reddy** , Director, Regional Office, Visvesvaraya Technological University (VTU), Bangalore. **Shri. K.P Narasimhamurthy**, President, APS Educational Trust, and **Dr. A.G. Nataraj**, Principal, APS College of Engineering, Bangalore and final year students of APS College of Engineering

ಮುನ್ನೂಚನೆ ನೀಡದೆ, ಪರ್ಯಾಯ ಸ್ಥಳ ಗುರುತಿಸದೆ ತೆರವುಗೊಳಿಸಲಾಗಿದೆ. "ಸಾಲಾಗಿ ಇದ್ದ ಮೂರ್ಖಾಲ್ಕು ಶೆಲ್ವರ್‌ಗಳನ್ನು

ಇದರಿಂದ ಪ್ರಯಾಣಿಕರಿಗ ತೂಂದರಯಾಗುವುದು ತಪ್ಪುತ್ತಿತ್ತು," ಎಂದು ಗಂಗಾನಗರ ನಿವಾಸಿ ತಿಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ.

## ಎಪಿಎಸ್‌ನಲ್ಲಿ ಪ್ರಾಜೆಕ್ಟ್‌ನ ಎಕ್ಸ್‌ಪೋ

■ ವಿಕ ಸುದ್ದಿಲೋಕ ಬೆಂಗಳೂರು

ಎಪಿಎಸ್ ಕಾಲೇಜಿನ ನರ್ಮದಾಬಾಯಿ ಸಭಾಂಗಣದಲ್ಲಿ ಭಾನುವಾರ ಪ್ರಾಜೆಕ್ಟ್‌ನ ಎಕ್ಸ್‌ಪೋ ನಡೆಯಿತು.

ಶ್ರವಣದೋಷವುಳ್ಳವರಿಗೆ ಸಂಕೇತ ಭಾಷೆ ಆಧಾರಿತ ಇ-ಮೇಲ್ ವ್ಯವಸ್ಥೆ, ಲೇಸರ್ ಸೆಕ್ಯೂರಿಟಿ ಆಲಾರಮ್, ಆಲ್ಟೋಹಾಲ್ ಪತ್ತೆ ಮಾಡುವ ಸ್ವಯಂಚಾಲಿತ ಎಂಜಿನ್, ಎಲೆಕ್ಟ್ರಿಕ್ ಡೈವ್ ಇನ್ ಬೈಸಿಕಲ್‌ಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ನಾನಾ ಹೊಸ ಯೋಜನೆಗಳನ್ನು ಪ್ರದರ್ಶಿಸಿದರು.

ವಿಶ್ವೇಶ್ವರಯ್ಯ ಶಾಂತಿಕ ವಿವಿ (ವಿಟಿಯು) ಬೆಂಗಳೂರು ವಲಯದ ಪ್ರಾದೇಶಿಕ ನಿರ್ದೇಶಕ



ಎಪಿಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಯಿತು.

ಡಾ. ಎಚ್.ಆರ್. ಸುದರ್ಶನರೆಡ್ಡಿ, ಎಪಿಎಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಕೆ.ಪಿ. ನರಸಿಂಹಮೂರ್ತಿ, ಪ್ರಾಂಶುಪಾಲ ಡಾ.ಎ.ಜಿ. ನಟರಾಜ್ ಮತ್ತು ಟ್ರಸ್ಟ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.

ಪಾದರಕ್ಷೆ ಉತ್ಪಾದನೆ ಕಾರ್ಖಾನೆಯ ಯಂತ್ರೋಪಕರಣ ಸುಟ್ಟು

**ಅಂದಾಜು  
5 ಕೋಟಿ  
ರೂ. ನಷ್ಟ**

ಶೇಖರವಾಗಿದ್ದರಿಂದ ಬೆಂಗಳೂರಿನ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಾಡಿ ಬೆಂಕಿ ನಂದಿಸುವ ಫೈರ್‌ಫೈಟರ್‌ಗಳಿಗೆ ಕಾರ್ಮಿಕರ ಬ್ರಾಂಡೆಡ್ ಫುಟ್‌ವೇರ್ ಮೂರು ಕೋಟಿ ರೂ. ತರಿಸಲಾಗಿತ್ತು.

ಯಂತ್ರೋಪಕರಣಗಳು ಹೆಚ್ಚು ನಷ್ಟ ಉಂಟಾಗಿದ ಸಮೀಪದಲ್ಲಿ ವಿದ್ಯುತ್ ಸಮಯ ಪ್ರಜ್ಞೆಯಿಂದ ಅಧಿಕಾರಿ ಎಚ್.ಎಂ.ಸಿ.

**ಎಜಯ ಕರ್ನಾಟಕ 27.9.22.**

Presence of **Shri. Sudarshan Reddy** , Director, Regional Office, Visvesvaraya Technological University (VTU), Bangalore. **Shri. K.P Narasimhamurthy**, President, APS Educational Trust, and **Dr. A.G. Nataraj**, Principal, APS College of Engineering, Bangalore and final year students of APS College of Engineering.

**HOD**

**IQAC**

**PRINCIPAL**